



THE SOUTH INDIA PAPER MILLS LIMITED

Regd. Office & Factory : Chikkayana Chatra, Nanjangud - 571 302, Karnataka State, India

Corporate & Marketing Office : # 1205 / 1206, Prestige Meridian II, M.G Road, Bangalore - 560 001.

Ref: Stock- Ex / 2023/ 1382

19.12.2023

BSE Limited

25th Floor, Phiroze Jeejeebhoy Towers

Dalal Street

Mumbai 400 001

Tel: (022) 2272 1233/34

Dear Sir,

Sub: Newspaper Advertisement under Regulation 47 of SEBI (Listing Obligations and Disclosure Requirements) Regulations, 2015 regarding Postal Ballot Notice

Ref: Scrip Code 516108

Pursuant to Reg. 47 of SEBI(Listing Obligations and Disclosure Requirements) Regulations, 2015, we are enclosing herewith the Newspaper Advertisement with respect to Postal Ballot Notice published in Business Standard and Vishwavani on 16.12.2023.

Thanking you,

Yours faithfully

For **THE SOUTH INDIA PAPER MILLS LTD**

**VIDYA
BHAT**

Digitally signed by
VIDYA BHAT
Date: 2023.12.19
11:25:58 +05'30'

Vidya Bhat

Company Secretary

ACS 29436

Encl: As above

SIPM

CIN (Corporate Identity No.) L85110KA1959PLC001352

FACTORY : PHONE : (91) (08221) 228265-67

CORPORATE : PHONE : (91) (080) 41123605

E-mail : marketing@sipaper.com Grams : PAPERMILLS Website : www.sipaper.com

Personal Finance, Insight Out



Personal Finance, Monday to Saturday

To book your copy, sms reachbs to 57575 or email order@bsmail.in

Business Standard Insight Out

AFFIDAVIT
I, B G VASANTHA KUMARA son of Late B M GANGAPPA resident of No 31 Pushpagiri Mallikarjuna Nilaya Opp:BCM ladies Hostel Devaraj Urs Extension Anbedkar Nagar Old town Bharavathi (1st) Shivamogga Dist Karnataka-577301 declare that name of my wife has been wrongly written as LAVANYA in my PPO No D21841702236 and service records, the actual name of my wife is CHANDRAKALA K B Vide Affidavit dated 14/12/2023 before Notary Chandrakala Bengaluru.

CHANGE OF NAME
I hitherto known as MALASHRI BASAVARAJ CHIRALADINNI daughter of Basavaraj and wife of Murturaj Patil residing at No 47/1 4th main 1st cross Basaveshwara Nagar Bangalore Karnataka-560079 have changed my name to PRAGATHI PATIL, vide Affidavit dated 15/12/2023 before Notary Chandrakala, Bengaluru.

PUBLIC NOTICE
Our Client SMT. MAMATHA ANIL HALGERI, is the absolute owner of Site No.965, in physical possession more fully described in the schedule hereunder. Our client Smt. MAMATHA ANIL HALGERI, represented that, while taking Xerox have lost/misplaced Original Sale Deed dated 27/09/1990, registered in the office of the Sub-registrar Nelamangala, Bengaluru Rural District, pertaining to the schedule property. Hence our client has lodged a complaint intimating the loss of original Sale deed, with jurisdictional Police Station Bengaluru City on Dated 13/12/2023. Any person finding the said original may please to hand over the same either to the undersigned or to the owner, if any person claiming any rights, title or interest based on the said deed should write the undersigned within 15 days of this public notice.

SCHEDULE PROPERTY
All That Piece and Parcel of the Immovable property bearing Site No.965, E Property bearing No.238/966, E Katha Sl.No. 1503007019010001623, formed in land bearing Sy.No.34/1, 34/2 & 34/3, Situated at Adarshanagar Layout, Anishante Village, Kasaba Hobli, Nelamangala Taluk, Bengaluru Rural District, measuring East to West 18 meters and North to South 12 meters, total measuring 216 Sq.Mtrs and bounded on; EAST BY : Site No.969, WEST BY : Road, NORTH BY: Site No.967, SOUTH BY: Site No.965.

SRI NANDI ASSOCIATES
REP. BY ITS SRI. SIDDANANJAPPA. M.N. Advocate
Office: 1904, Prashanth Nagar Main Road, Bengaluru-560079. Date:13-12-2023

PUBLIC NOTICE
The undersigned advocate submit on behalf of my client RAJARAM K S/O. Late, Kandasamy SK Aged about 83 years, RA.No.14/1, 2nd Floor, Marappa Road, Jogupalya, Ulsoor, Bangalore, HAL II Stage, Bangalore-560008, and others have filed the death petition for the death certificate of deceased by name S K KANDASWAMY S/O LATE. S. KUPPARAMA CHETTIAR as he was died on 20.01.2007 at No.14/1, 2nd Floor, Marappa Road, Jogupalya, Ulsoor, Bangalore, HAL II Stage, Bangalore-560008, if any parties who have objections may dispute regarding the same or appear before the Honble 28th A.C.M.M. Court on 08/01/2024 at 11-00 AM in C. Misc. No. 7428/2023.

BY ORDER OF THE COURT
Sd/- SHERSTEDAR, COURT OF THE 28th A.C.M.M BENGALURU
LATHA .N, ADVOCATE

PUBLIC NOTICE
Our Client SMT. MAMATHA ANIL HALGERI, is the absolute owner of Site No.965, in physical possession more fully described in the schedule hereunder. Our client Smt. MAMATHA ANIL HALGERI, represented that, while taking Xerox have lost/misplaced Original Sale Deed dated 27/09/1990, registered in the office of the Sub-registrar Nelamangala, Bengaluru Rural District, pertaining to the schedule property. Hence our client has lodged a complaint intimating the loss of original Sale deed, with jurisdictional Police Station Bengaluru City on Dated 13/12/2023. Any person finding the said original may please to hand over the same either to the undersigned or to the owner, if any person claiming any rights, title or interest based on the said deed should write the undersigned within 15 days of this public notice.

SCHEDULE PROPERTY
All That Piece and Parcel of the Immovable property bearing Site No.965, E Property bearing No.238/966, E Katha Sl.No. 1503007019010001622, formed in land bearing Sy.No.34/1, 34/2 & 34/3, Situated at Adarshanagar Layout, Anishante Village, Kasaba Hobli, Nelamangala Taluk, Bengaluru Rural District, measuring East to West 18 meters and North to South 12 meters, total measuring 216 Sq.Mtrs and bounded on; EAST BY : Site No.970, WEST BY : Road, NORTH BY: Site No.966, SOUTH BY: Site No.964.

SRI NANDI ASSOCIATES
REP. BY ITS SRI. SIDDANANJAPPA. M.N. Advocate
Office: 1904, Prashanth Nagar Main Road, Bengaluru-560079. Date:13-12-2023

PUBLIC NOTICE
PUBLIC NOTICE IN THE COURT OF HON. B.L. AGRIL. LAND TENANCY TRIBUNAL @ TAHASILDAR, AHMEDNAGAR AT: AHMEDNAGAR Acdv.A.S.Dhonde, AHMEDNAGAR

Tenancy Case No./1/2022	Next Date 20/12/2023
-------------------------	----------------------

APPLICANTS - Sadik Vajir Pathan & another
OPPOSITIONS - Sayyad Naushadali Mubarakali & others
To, 2) Sayyad Ibrahim Mubarakali, R/o H.No.1401, Mandi Mohalla, Brakin Nabab State, Infront of Shree Talkies, Mysore, State: Karnataka, 9)Ajahar Ahmed Kabir Ahmed, 10)Ajahar Ahmed Kabir Ahmed, 10)Moin Kabir Ahmed, 11) Kaisara Salim Sayyad, 22) Noormohammad Khan Durani, 23)Umaran Khan Durani, 24) Nasrat Nayeem Khan Durani, 25)Shahens Mohammmad Hasan, 26)Shabana Asptab Ahmed, 27) Amina Noor Durani, Nos. 6 to 11 & 22 to 27 R/o 1401, Behind Street Mandi Mohalla, Mysore, State: Karnataka

As the applicants - have filed Tenancy Case No. 1/2022 for getting 32M Certificate against you. Earlier so many times summons were issued to you by Regd. Post on eforesaid address but the same were not served. The Tribunal has ordered to issue Public Notice against you and hence, you have informed by way of Public Notice that, date has been fixed on 20/12/2023 for your appearance at 11 a.m. By this Public Notice you are also warned that to appear personally or with recognized Pleader and file your Sd/W.S. in support of your defence. Failing which, your absence will be marked and hearing of petition will be proceeded ex parte against you, please note. Given today 22/12/2023 with my signature and Seal of the Court, it was issued.

By order
Tahasildar,
Ahmednagar, Dist.
Ahmednagar, Maharashtra.

PUBLIC NOTICE
Our Client SMT. MAMATHA ANIL HALGERI, is the absolute owner of Site No.965, in physical possession more fully described in the schedule hereunder. Our client Smt. MAMATHA ANIL HALGERI, represented that, while taking Xerox have lost/misplaced Original Sale Deed dated 27/09/1990, registered in the office of the Sub-registrar Nelamangala, Bengaluru Rural District, pertaining to the schedule property. Hence our client has lodged a complaint intimating the loss of original Sale deed, with jurisdictional Police Station Bengaluru City on Dated 13/12/2023. Any person finding the said original may please to hand over the same either to the undersigned or to the owner, if any person claiming any rights, title or interest based on the said deed should write the undersigned within 15 days of this public notice.

SCHEDULE PROPERTY
All That Piece and Parcel of the Immovable property bearing Site No.965, E Property bearing No.238/966, E Katha Sl.No. 1503007019010001623, formed in land bearing Sy.No.34/1, 34/2 & 34/3, Situated at Adarshanagar Layout, Anishante Village, Kasaba Hobli, Nelamangala Taluk, Bengaluru Rural District, measuring East to West 18 meters and North to South 12 meters, total measuring 216 Sq.Mtrs and bounded on; EAST BY : Site No.969, WEST BY : Road, NORTH BY: Site No.967, SOUTH BY: Site No.965.

SRI NANDI ASSOCIATES
REP. BY ITS SRI. SIDDANANJAPPA. M.N. Advocate
Office: 1904, Prashanth Nagar Main Road, Bengaluru-560079. Date:13-12-2023

CHANGE OF NAME
I, hitherto known as A V RAMADEVI wife of RAMJEE N residing at # 59 11th B Cross Near food office Yyalikavel Malleshwaram, BANGALORE, KARNATAKA-560003. have changed my name and shall hereafter be known as R RAMA RAMJEE, vide Affidavit dated 14/12/2023 before Notary Chandrakala Bengaluru.

CHANGE OF NAME
I, SHUBHAM SUDESH KUMAR son of SUDESH KUMAR resident of 2 nd Cross Golagere Banavara Road Sirsi Uttara Kannada Karnataka-581401. Have changed my name and shall hereafter be known as SHUBHAM KUMAR Vide Affidavit dated 14/12/2023 before Notary Chandrakala Bengaluru.

Possession Notice
Appendix IV (Rule 8 (1) of the SARFAESI Act)
Whereas, the undersigned being the authorized officer of the Standard Chartered Bank under the Securitization and Reconstruction of Financial Assets and Enforcement of Security Interest Act, 2002 and in exercise of powers conferred under Section 13(12) read with Rule 9 of the Security Interest (Enforcement) Rules, 2002 issued a demand notice dated 06/10/2023 calling upon the borrowers Mrs. Gautham Sagar & (Co-Borrower) Mr. Vidyasagar Nanjappa & (Co-Borrower) Mrs. Aruna Sagar & (Co-Borrower) Ms. Radhika Sagar to pay the amount mentioned in the notice being Rs. 121951785.61/- (Rupees Twelve Crore Nineteen Lakhs Fifty-One Thousand Seven Hundred Eighty Five and Paise Sixty one Only) as on 05/10/2023 within 60 days from the date of receipt of the said notice.

The borrower having failed to repay the amount, notice is hereby given to the borrower and the public in general that the undersigned has taken symbolic possession of the property described herein below in exercise of the powers conferred on him under Section 13(4) of the said act read with Rule 9 of the said act on this 14th day of December of the year 2023.

The borrower in particular and the public in general is hereby cautioned not to deal with the property and any dealings with the property will be subject to the charge of the Standard Chartered Bank for an amount of Rs. 121951785.61/- (Rupees Twelve Crore Nineteen Lakhs Fifty-One Thousand Seven Hundred Eighty Five and Paise Sixty one Only) as on 05/10/2023 and interest thereon. The Borrower/Co-Borrowers/Mortgagor's attention is invited to the provision of Section 13(8) of the SARFAESI Act, in respect of time available, to redeem the secured assets.

Description of the Immovable Property:-
SCHEDULE
(Description of Secured Property)
All that piece and parcel of immovable property bearing Site No. 2 in Block No. 1 situated in Kumarapark West Extension, and bound by, measuring East to West 120 Feet and North to South 80 feet, in all measuring 9600 Square Feet and bounded on the:
East by : Railway Line Road,
West by : Park Area CTB,
North by : Bunglow Site No.3, Block I,
South by : Bunglow Site No. 1, Block I.

Date: 14/12/2023
Place: Bangalore

Sd/-
Authorised Officer
Standard Chartered Bank

POSSESSION NOTICE
(for immovable property)
Whereas, The undersigned, Authorized Officer of CFM ASSET RECONSTRUCTION PRIVATE LIMITED (CFMARC) (CIN : U67100GJ2015PTC083994), an asset reconstruction company duly registered under Section 3 of the Securitisation and Reconstruction of Financial Assets and Enforcement of Security Interest Act, 2002 (SARFAESI Act) and in exercise of powers conferred under Section 13 (12) read with relevant Rules of the Security Interest (Enforcement) Rules, 2002 (Rules) issues the following notice:
The Authorized Officer of INDIABULLS HOUSING FINANCE LIMITED (IHFL) (CIN:L69222DL2005PLC196929) in exercise of powers conferred under Section 13 (12) of SARFAESI Act read with Rule 3 of the Rules issued Demand Notice dated 09.03.2020 calling upon the Borrower(s) ASHWIN B V AND DEEPTHI D R to repay the amount mentioned in the Notice being Rs. 29,04,007/- (Rupees Twenty Nine Lakh Four Thousand Seven Only) as on 06.03.2020 under the Loan Account No. HHLBAN00261966 alongwith interest thereon and other charges within 60 days from the date of receipt of the said Notice.

IHFL has, under the provisions of SARFAESI Act, assigned the loan of the above mentioned Borrower(s) to CFMARC acting in its capacity as Trustee of CFMARC Trust-I IHFL, vide Assignment Agreement dated 30.06.2020 pursuant to which CFMARC has stepped in as a secured creditor with respect to the above Loan Account which has been renumbered as Loan Account No. HHLBAN00261966 in books of CFMARC.

The Borrower(s) having failed to repay the amount as mentioned above, Notice is hereby given to the Borrower(s) and the public in general that the undersigned has taken symbolic possession of the property described herein below in exercise of powers conferred on him under Sub-Section (4) of Section 13 of the Act read with Rule 8 of the Security Interest (Enforcement) Rules, 2002 on 12-12-2023.

The Borrower(s) in particular and the public in general is hereby cautioned not to deal with the property and any dealings with the property will be subject to the charge of CFMARC for an amount Rs. 29,04,007/- (Rupees Twenty Nine Lakh Four Thousand Seven Only) as on 06.03.2020 and interest thereon alongwith other charges.

The Borrower's attention is invited to provisions of Sub-Section (8) of Section 13 of the Act in respect of time available, to redeem the Secured Assets.

DESCRIPTION OF THE IMMOVABLE PROPERTY
PROPERTY BEING FLAT BEARING NO.-C BLOCK-102-A, MEASURING 1089 SQ. FT., SUPER BUILT-UP AREA ON THE GROUND FLOOR, IN THE APARTMENT "GARDEN RESIDENCY" CONSTRUCTED UPON LAND BEARING SY. NO. 108/2, MEASURING 2 ACRES 08 GUNTAS (RESIDENTIALLY CONVERTED AS PER THE ORDER OF THE SPECIAL DEPUTY COMMISSIONER ORDER NO. BDI/ALN; SRI(A): 103/88-89 DATED 11.11.1992 SITUATED AT KASABA HOBLI VILLAGE, JIGANI HOBLI, ANEKAL TALUK, BENGALURU DISTRICT, TOGETHER WITH ALL RIGHTS EASEMENT, APPURTENANCES, WHATSOEVER WHETHER UNDERNEATH OR ABOVE THE SURFACE, AND UNDIVIDED SHARE OF THE LAND TO AN EXTENT OF 270 SQ. FT. WITH RIGHT TITLE AND INTEREST OUT OF THE AREA OF 95630 SQ. FT. THE LAND IS BOUNDED AS UNDER:
EAST BY : REMAINING LAND IN SY. NO. 108/2.
WEST BY : ROAD
NORTH BY : ROAD
SOUTH BY : TANK BED

Authorized officer
CFM ASSET RECONSTRUCTION PRIVATE LIMITED acting in its capacity as Trustee of CFMARC Trust-I IHFL
Date : 12.12.2023
Place : BENGALURU

THE SOUTH INDIA PAPER MILLS LIMITED
CIN(Corporate Identity No): L85110KA1959PLC001352
Registered Office : Chikkayana Chatra, Nanjangud-571302, Karnataka State

POSTAL BALLOT NOTICE AND EVOTING INSTRUCTIONS
Notice is hereby given that pursuant to Section 110 of the Companies Act, 2013 read with Rule 22 of the Companies (Management & Administration) Rules, 2014 and other applicable laws and regulations, the consent of the Members is being sought, through Postal ballot through remote evoting for the appointment of Mr Kanishka Harshad Modi (DIN 10260282) as Whole Time Director of the Company. Postal ballot notice, in electronic form, has been sent to the shareholders on 15th December 2023 to their email addresses which is registered with their Depository participants in case of electronic holding / the Company's Registrar and Share Transfer Agent in case of physical holding. A person whose name is recorded in the Register of Members / Register of Beneficial Owners maintained by the depositories as on the cut-off date, i.e. 08th December, 2023 only shall be entitled to cast their votes by remote e-voting. The communication of the assent or dissent of the members would take place only through the remote evoting system. Once the vote on the resolution is cast by the Member, he / she shall not be allowed to change it subsequently.

The Company has engaged the services of M/s Kfin Technologies Ltd to provide evoting facilities to its members. The postal ballot through remote evoting commences on 18th December 2023 (9.00 am) and ends on 18th January 2024 (05.00 pm). The evoting module shall be disabled by Kfintech thereafter. The members who have not registered their email addresses are requested to register the same, by approaching their Depository Participant for shares held in electronic form and in respect of physical holding they may do so by providing duly filled in ISR 1 form along with supporting KYC documents to our Registrars, M/s Kfin Technologies Ltd, Selenium Building, Tower-B, Plot No 31 & 32, Gachibowli Financial District, Nanakramguda, Serilingampally, Hyderabad, Telangana - 500 032. Contact person Mr N Shivakumar. ISR 1 Form can be obtained at this link <https://ris.kfintech.com/clientservices/isc/default.aspx> or our website www.sipaper.com

The Notice of the Postal ballot is available on the Company's website, i.e at www.sipaper.com and on the website of Kfintech - <https://evoting.kfintech.com>. Members may please refer the Postal ballot notice for all details relating to evoting. In case of any queries, you may refer to the Frequently Asked Questions (FAQ's) for shareholders and evoting user manual for shareholders is available at the download section of <https://evoting.kfintech.com> or contact Mrs C Shobha Anand, AGM, M/s Kfin Technologies Ltd, Selenium Tower B, Plot No 31-32, Gachibowli Financial District, Nanakramguda Serilingampally, Hyderabad, Telangana - 500032, email ID: evoting@kfintech.com and Ph. No. 18003454001.

The results of the postal ballot will be announced on or before 18th January 2024 and simultaneously be intimated to BSE Limited and will be uploaded on the website of the Company www.sipaper.com and on the website of Kfintech at <https://evoting.kfintech.com>

For & On behalf of the Board
Manish M Patel
Chairman & Managing Director
Date : 15th December, 2023
DIN 00128179

VASTU HOUSING FINANCE CORPORATION LTD
Unit 203 & 204, 2nd Floor, "A" Wing, Navbharat Estate, Zakaria Bunder Road, Sewri (West), Mumbai 400015. Maharashtra.
CIN No.: U65922MH2005PLC272501

POSSESSION NOTICE
Whereas, The undersigned being the Authorized Officer of Vastu Housing Finance Corporation Limited under the Securitisation and Reconstruction of Financial Assets and Enforcement of Security Interest Act, 2002 and in exercise of powers conferred to him under section 13 (12) read with Rule 9 of the Security Interest (Enforcement) Rules 2002, issued a Demand Notice calling upon the borrowers mentioned herein below to repay the amount mentioned in the respective notice within 60 days from the date of receipt of the said notice. The borrowers having failed to repay the amount, undersigned has taken possession of the property described herein below in exercise of powers conferred on me under Section 13(4) of the said Act read with Rule 9 of the said rules on the date mentioned below.

The borrower and guarantor in particular and the public in general is hereby cautioned not to deal with the property and any dealings with the property will be subject to the charge of the Vastu Housing Finance Corporation Limited Branch for an amount mentioned as below and interest thereon, costs etc.

S/N	Name of Borrower, Co-Borrower and LAN No.	Date & Amount of Demand Notice	Description of Property	Date & Type of Possession
1	Govindaraju V, Manjula M, Venkataiah V HL000000060827	19-Jul-23 Rs. 783246 as on 13-Jul-23	Property No 60/2, Pid No 152100700400720527, Hebbadi Village, Melapura Grama Panchayath, Kasaba Hobli, Srirangapatna Taluk, Mandya Dist Srirangapatna, Mandya, Karnataka, 571438	Physical Possession Taken on 11-Dec-23
2	Satisha B, Leelavathi B LP0000000095569	19-Jul-23 Rs. 842063 as on 13-Jul-23	Property Old No.5027/b/74, Assessment No. 5027/b/74, Pid No.25-505-313, Ward No.08, B Block Mahatma Gandhi Nagar, Pandavapuram Town, Mandya District Karnataka 571434	Physical Possession Taken on 11-Dec-23

Date: 16.12.2023
Place : Mysore Dr Rajkumar Road

Authorised officer
Vastu Housing Finance Corporation Ltd

J&K Bank F 6- F 7, Gem Plaza, Infantry Road, Bangalore-560001
CIN: L65110JK1938SGC000048

DEMAND NOTICE
(Under Section 13 (2) of Securitisation and Reconstruction of Financial Assets & Enforcement of Security Interest Act, 2002 Read with Rule (3) of the Security Interest (Enforcement) Rules, 2002.
A notice is hereby given that the following Borrowers/Guarantors have defaulted in the repayment of principal and interest of the loans facility obtained by them from the Jammu & Kashmir Bank, Infantry Road Branch and the loans have been classified as Non-Performing Assets (NPA). The notices were issued to them under Section 13(2) of Securitization and Re-construction of Financial Assets and Enforcement of Security Interest Act 2002 on their last known addresses, but they have been returned unserved and as such they are hereby informed by way of this public notice.

Name of the Borrowers/Guarantors	Details of Properties / Address of Secured Assets to be Enforced	Date of Notice	Date of NPA	Amount outstanding (as on 01-12-2023)
Borrower/Mortgagor: Mr. Manjunatha G S/o. Mr. Govind Swamy, #10, 2nd Cross B, V.S Garden JJR Nagar, Bangalore-560026. Guarantor: 1. Mr. Murali. C S/o. Mr Chinnaiiah, R/o. No.129, 2nd Floor, 6th C Main, 4th Block, Jayanagar-560011	Primary Security: All the piece and parcel of immovable property Residential Apartment being a 2BHK flat bearing No.203 in second Floor, measuring 1100 Sq.Ft of super built up area put up in property forming part of Apartment building known as "ELITE SHINE", together with 265 Sq Ft of Undivided Share, right, title, interest and ownership along with One covered Car Parking space earmarked in the Still Floor constructed in property bearing no.30, Old VP Khata No.291/283/30 formed in converted Sy.No.75/3, converted vide official Memorandum bearing no.B.DIS.ALN.SR(S)140/1993-94 dated, 21.02.1994 issued by the Deputy Commissioner's office, Bangalore District situated at Vajarahalli Village, Uttarahalli Hobli, Bangalore South Taluk, Bangalore Rural District Bangalore with proportionate share in common areas such as passages, lobbies, lift, staircase and other areas of common use with the right to pass through all the common passages leading to road and free for egress and ingress at all times and entitled for all the common areas and amenities and the entire land property is bounded on the: East by: Site No.29; West by: Road, North by: Sy.No.73/2; South by: Site No.31 And the entire land property measuring on the: East to West: 85 feet, North to South: 50 feet Totally measuring in all 4250 Square Square Feet or thereabouts; Collateral Security: Third party Guarantee of : 1. Mr.Murali. C S/o. Mr Chinnaiiah, R/o. No.129, 2nd Floor, 6th C Main, 4th Block, Jayanagar-560011.	01.12.2023	29.11.2023	47,29,833.50 + Interest and other expenses w. e. f. 01.12.2023

The steps are being taken for substituted service of notice. The above Borrower(s) and/or their Guarantor(s) (whenever applicable) are hereby called upon to make payment of outstanding amount within 60 days from the date of publication of this notice, failing which further steps will be taken after expiry of 60 days from the date of this notice under sub-section (4) of Section 13 of Securitization and Reconstruction of Financial Assets and Enforcement of Security Interest Act, 2002.

Date: 15.12.2023, Place: Bangalore
Tajammul Ahmad Qadri, Authorized Officer

GOVERNMENT OF JHARKHAND
OFFICE OF THE EXECUTIVE ENGINEER
NATIONAL HIGHWAYS DIVISION, DEOGHAR.

Request for Proposal for Performance based Maintenance Contracts.
E-mail: eenhdeoghar@gmail.com
NIT No. NH/DEOGHAR/PBMC/02/2023-24 Dated: 13.12.2023

Application in the prescribed format form eligible contractors for Request for Proposal Performance based Maintenance Contracts (PBMC) mode are invited for following project in two bid systems, (Technical & Financial)

Sl. No.	Name of Work	State	Length	Approximate Cost	Cost of RFP document in Rs	Bid Security	Contract Duration* (Month)
1	(i) PBMC work of NH-133 from Km 94.00 to Km 131.00 (Total Length = 37.00 Km) in the State of Jharkhand. (ii) PBMC work of NH-333A from Km 0.00 to Km 12.400 (Total Length = 12.400 Km) in the State of Jharkhand.	Jharkhand	49,400Km (37 Km + 12,400 Km)	57,08,93,982/-	10,000/-	57.09 Lakh	60

Important Dates.

1. Date of Issue of Notice Inviting RFP	13.12.2023
2. Last Date For Receiving Queries	05.01.2023
3. Pre-BID Meeting At Venue (as mentioned in RFP)	10.01.2024at 12:20Hrs
4. Authority Response To Queries Latest by	08.01.2024
5. Period of Sale of Bid Document	From 27.12.2023 12:00 HRS to 25.01.2024upto 17:HRS Through official portal of : https://eprocure.gov.in
6. BID Due Date	Date 25.01.2024 Up to 17:00 HRS Through official portal of : https://eprocure.gov.in
7. Last date of physical submission of bid security, POA and other documents in original	25.01.2024, up to 17:00 HRS
8. Time and Date of Opening Technical Bid (RFP)	Date 29.01.2024 15:00 HRS Through official portal of : https://eprocure.gov.in
9. Time and Date Opening Financial Bid	To be notify. Through official portal of : https://eprocure.gov.in
10. Place of Opening of Bids	Office of the Chief Engineer, NH Wing, Jharkhand, Ranchi Through official portal of: https://eprocure.gov.in/
11. Bid Validity	120 Days From the Bid Due Date.
12. Officer Inviting Bids	Executive Engineer NH Division, Deoghar RCD Jharkhand.

(a). Bid Document Fee (Cost of RFP document) which Rs. 10,000/- (Rupees Ten thousand only) shall be paid only through NTRP (Non-Tax Receipt Portal) <https://bharatkosh.gov.in> to Pay & Accounts Officer (PAO): 034756 in "Regional Pay Accounts Officer (RPAO) (NH), Kolkata code No. 034756 and DDO Code No. 202122 Purpose: Sale of Tender Documents.].

Sd/-
Executive Engineer
NH Division Deoghar

PR 313473 (Deoghar) 23-24 (D)

